

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್
|| ಏಱೈ ಏದರ್ಲ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕೇ

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

|| ಏಱ್ಱೈ ಏದಲರ್ ||

ತಿರುವರಂಗಂ -5

‡ಏಱ್ಱೈ ಏದಲರ್ ಕೀಱ್ಱುಮರ್ಗ್ ಏನ್ನಾದು
ಇರಂಗಿ * ಮಱ್ಱವಱ್ಱಿನ್ನರುಳ್ ಶುರಂದು *
ಮಾಱ್ಱೈ ಮಾರ್ ಮಡ ನೋಕ್ಕಿ ಉರ್ ತೋಱಿ *
ಉಮ್ಬಿ ಎಮ್ಬಿ ಎನ್ನೊಱ್ಱಿಂದಿಲೈ * ಉಗಂದು
ತೋಱರ್ ನೀ ಎನಕ್ಕಂಗೊಱಿ ಎನ್ನ
ಶೋಱ್ಱುಳ್ ವಂದು * ಅಡಿಯೇರ್ ಮನತ್ತಿರುಂದಿಡ *
ಆಱಿ ವಣ್ಣ ! ನಿರ್ ಅಡಿಯಿಣೈ ಅಡೈಂದೇರ್ *
ಅಣಿ ಪೊಱಿಲ್ ತಿರುವರಂಗತ್ತಮಾನೇ (೧)

ವಾದ ಮಾ ಮರ್ಗ್ ಮರ್ಕ್ಕಡಂ ವಿಲಂಗು *
ಮಱ್ಱೋರ್ ಶಾದಿಯೆನ್ನೊಱ್ಱಿಂದಿಲೈ * ಉಗಂದು
ಕಾದಲ್ ಆದರಂ ಕಡಲಿನುಂ ಪೆರುಗ *
ಶೆಯ್ದು ತಗವಿನುಕ್ಕಿಲೈ ಕೈಮ್ಮಾಱ್ಱಿನ್ನು *
ಕೋದಿಲ್ ವಾಯೈಯಿನಾಯೊಡುಂ ಉಡನೇ *
ಉಣ್ಣುರ್ ನಾರ್ ಎನ್ನ ಒಣ್ ಪೊರುಳ್ * ಎನಕ್ಕುಂ
ಆದಲ್ ವೇಂಡುಂ ಎನ್ನಡಿಯಿಣೈಯಡೈಂದೇರ್ *
ಅಣಿ ಪೊಱಿಲ್ ತಿರುವರಂಗತ್ತಮಾನೇ (೨)

ಕಡಿ ಕೊಳ್ ಪೂಂ ಪೊಱಿಲ್ ಕಾಮರು ಪೊಯೈ *
ವೈಗು ತಾಮರೈ ವಾಂಗಿಯ ವೇಱಂ *

Attention: Please note that the letters ಱಿ and ಱಿ denote ೞ and ೞ respectively, in Tamil. Also note that ಱ್ಱಿ sounds almost like ಱ್ಱಿ , ಱ್ಱಿ like ಱ್ಱಿ , and so on. The consonant-cluster ಱ್ಱಿ is pronounced somewhere between ಱ್ಱಿ and ಱ್ಱಿ. It is, however, colloquially acceptable to pronounce the clusters ಱ್ಱಿ and ಱ್ಱಿ as ತ್ಱ and ಱ್ಱ, respectively.

ಮುಡಿಯುಂ ವಣ್ಣಂ ಓರ್ ಮುಱು ವಲಿ ಮುದಲೈ
 ಪಱ್ಱಿ * ಮಱ್ಱಿದು ನಿನ್ ಶರಣ್ ನಿನ್ನೈಪ್ಪ *
 ಕೊಡಿಯ ವಾಯ್ ವಿಲಂಗಿನ್ ಉಯಿರ್ ಮಲಂಗ *
 ಕೊಂಡ ಶೀಱ್ಱುಂ ಒನ್ನುಂಡುಳದಱಿಂದು * ಉನ್
 ಅಡಿಯನೇನುಂ ವಂದಡಿಯಿಣೈಯಡೈಂದೇರ್ *
 ಅಣಿ ಪೊಳಿಲ್ ತಿರುವರಂಗತ್ತಮ್ನಾನೇ (ಔ)

ನಂಜು ಶೋರ್ವದೋರ್ ವೆಂಜಿನ ಅರವಂ *
 ವೆರುವಿ ವಂದು ನಿನ್ ಶರಣ್ ಎನ ಚ್ಚರಣಾಯ್ *
 ನೆಂಜಿಲ್ ಕೊಂಡು ನಿನ್ನಂಜಿಱೈ ಪ್ಪಱವೈಕ್ಕು *
 ಅಡೈಕ್ಕಲಂ ಕೊಡುತ್ತರುಳ್ ಶೆಯ್ದದಱಿಂದು *
 ವೆಂಜೊಲಾಳರ್ಗಳ್ ನಮ್ ತಮರ್ ಕಡಿಯರ್ *
 ಕೊಡಿಯ ಶೆಯ್ವನವುಳ * ಅದಱ್ಱಡಿಯೇರ್
 ಅಂಜಿವಂದು ನಿನ್ ಅಡಿಯಿಣೈ ಅಡೈಂದೇರ್ *
 ಅಣಿ ಪೊಳಿಲ್ ತಿರುವರಂಗತ್ತಮ್ನಾನೇ (ಱ)

ಮಾಗ ಮಾ ನಿಲಂ ಮುಱುದುಂ ವಂದಿಱೈಂಜುಂ *
 ಮಲರ್ ಅಡಿ ಕಂಡ ಮಾ ಮಱೈಯಾಳರ್ *
 ತೋಗೈ ಮಾ ಮಯಿಲ್ ಅನ್ನವರ್ ಇನ್ನಂ *
 ತುಱೈಲಾಮೈಯಿಲ್ ಅತ್ತ ! ಇಂಗೊಳಿಂದು *
 ಪೋಗಂ ನೀ ಎಯ್ಡಿ ಪ್ಪಿನ್ನುಂ ನಂ ಇಡೈಕ್ಕೇ *
 ಪೋದುವಾಯ್ ಎನ್ನ ಪೋರ್ ಅರುಳ್ * ಎನಕ್ಕುಂ
 ಆಗ ವೇಂಡುಂ ಎನ್ನಡಿಯಿಣೈಯಡೈಂದೇರ್ *
 ಅಣಿ ಪೊಳಿಲ್ ತಿರುವರಂಗತ್ತಮ್ನಾನೇ (ಱಿ)

ಮನ್ನು ನಾನ್ಮಱೈ ಮಾ ಮುನಿ ಪೆಱ್ಱಿ
 ಮೈಂದನೈ * ಮದಿಯಾದ ವೆಂಗೂಱ್ಱುಂ
 ತನ್ನೈ ಅಂಜಿ * ನಿನ್ ಶರಣ್ ಎನ ಚ್ಚರಣಾಯ್ *
 ತಗವಿಲ್ ಕಾಲನೈ ಉಗ ಮುನಿಂದೊಳಿಯಾ *
 ಪಿನ್ನೈ ಎನ್ನುಂ ನಿನ್ ತಿರುವಡಿ ಪಿರಿಯಾ
 ವಣ್ಣಂ * ಎಣ್ಣಿಯ ಪೇರರುಳ್ * ಎನಕ್ಕುಂ

ಅನ್ನದಾಗುಂ ಎನ್ನಡಿಯಿಣೈಯಡೈಂದೇರ್ *
ಅಣಿ ಪೊಱಿಲ್ ತಿರುವರಂಗತ್ತಮ್ಮಾನೇ (೬)

ಓದು ವಾಯೈಯುಂ ಉವನಿಯ ಪ್ಪಿಱಪ್ಪುಂ *
ಉನಕ್ಕುಮುರ್ ತಂದ ಅಂದರ್ಣ ಒರುವರ್ *
ಕಾದಲ್ ಎರ್ ಮರ್ಗ್ ಪುಗಲ್ ಇಡಂ ಕಾಣೇರ್ *
ಕಂಡು ನೀ ತರುವಾಯ್ ಎನಕ್ಕೆನ್ನು *
ಕೋದಿಲ್ ವಾಯೈಯಿನಾನ್ ಉನೈ ವೇಂಡಿಯ *
ಕುಱೈ ಮುಡಿತ್ತವರ್ ಶಿಱುವನೈ ಕೊಡುತ್ತಾಯ್ *
ಆದಲಾಲ್ ವಂದುರ್ ಅಡಿಯಿಣೈ ಅಡೈಂದೇರ್ *
ಅಣಿ ಪೊಱಿಲ್ ತಿರುವರಂಗತ್ತಮ್ಮಾನೇ (೭)

ವೇದ ವಾಯ್ ವೋಱಿ ಅಂದರ್ಣ ಒರುವರ್ *
ಎಂದೈ ! ನಿರ್ ಶರಣ್ ಎನ್ನುಡೈ ಮನೈವಿ *
ಕಾದಲ್ ಮಕ್ಕಳೈ ಪ್ಪಯತ್ತಲುಂ ಕಾಣಾಳ್ *
ಕಡಿಯದೋರ್ ದೆಯ್ವಂ ಕೊಂಡೊಳಿಕ್ಕುಂ ಎನ್ನಱೈಪ್ಪ *
ಏದಲಾರ್ ಮುನ್ನೇ ಇರ್ ಅರುಳ್ ಅವರ್ಕ್ಕು *
ಚ್ಚೆಯ್ದು * ಉರ್ ಮಕ್ಕಳ್ ಮಱ್ಱಿವರ್ ಎನ್ನು ಕೊಡುತ್ತಾಯ್ *
ಆದಲಾಲ್ ವಂದುರ್ ಅಡಿಯಿಣೈ ಅಡೈಂದೇರ್ *
ಅಣಿ ಪೊಱಿಲ್ ತಿರುವರಂಗತ್ತಮ್ಮಾನೇ (೮)

ತುಳಂಗು ನೀಳ್ ಮುಡಿ ಅರಶರ್ ತಂ ಕುರಿಶಿಲ್ *
ತೊಂಡೈ ಮನ್ನವರ್ ತಿಣ್ ತಿಱಲ್ ಒರುವಱ್ಕು *
ಉಳಂಗೊಳ್ ಅನ್ನಿನೋಡಿನ್ನರುಳ್ ಶುರಂದು * ಅಂ -
ಗೋಡು ನಾಱಿಗೈ ಏಱ್ ಉಡರ್ ಇರುಪ್ಪ *
ವಳಂ ಕೊಳ್ ಮಂದಿರಂ ಮಱ್ಱವಱ್ಕುರುಳಿ
ಚ್ಚೆಯ್ದುವಾಱು * ಅಡಿಯೇರ್ ಅಱಿಂದು * ಉಲಗಂ
ಅಳಂದ ಪೋರ್ ಅಡಿಯೇ ಅಡೈಂದುಯ್ಂದೇರ್ *
ಅಣಿ ಪೊಱಿಲ್ ತಿರುವರಂಗತ್ತಮ್ಮಾನೇ (೯)

‡ಮಾಡ ಮಾಳಿಗೈ ಶೂಱ್ ತಿರುಮಂಗೈ
 ಮನ್ನರ್ * ಒನ್ನಲರ್ ತಂಗಳೈ ವೆಲ್ಲುಂ *
 ಆಡಲ್ಮಾ ವಲವರ್ ಕಲಿಗನ್ನಿ *
 ಅಣಿ ಪೊಱಿಲ್ ತಿರುವರಂಗತ್ತಮ್ಬಾನ್ನೈ *
 ನೀಡು ತೊಲ್ ಪುಗಱ್ ಆಱಿ ವಲ್ಲಾನ್ನೈ *
 ಎಂದೈಯೈ ನೆಡುಮಾಲೈ ನಿನ್ನೈಂದ *
 ಪಾಡಲ್ ಪತ್ತಿವೈ ಪಾಡುಮಿರ್ ತೊಂಡೀರ್ !
 ಪಾಡ * ನುಮ್ಮಿಡೈ ಪ್ಪಾವಂ ನಿಲ್ಲಾವೇ (೧೦)

|| ತಿರುಮಂಗೈಯಾಱ್ವಾರ್ ತಿರುವಡಿಗಳೇ ಶರಣಂ ||